



Regd. & Head Office P. B. No.599, Mahaveera Circle Kankanady Mangaluru – 575 002 Phone : 0824-2228182
E-Mail : comsec@ktkbank.com
Website : www.karnatakabank.com
CIN : L85110KA1924PLC001128

## **SECRETARIAL DEPARTMENT**

25.09.2023

HO:SEC:179:2023-24

1. The Manager

Listing Department

**National Stock Exchange of India Limited** 

Exchange Plaza, C-1, Block G

Bandra-Kurla Complex, Bandra (E)

MUMBAI-400 051

Scrip Code: KTKBANK

2. The General Manager,

**BSE Limited** 

Corporate Relationship Dept Phiroze Jeejeebhoy Towers

Dalal Street

MUMBAI-400 001 Scrip Code: 532652

Dear Sir/Madam,

Reg.: Intimation under SEBI (LODR) Regulations, 2015 - Publication of advertisement in Newspapers

Pursuant to Regulations 47, 30 and other applicable provisions of SEBI (Listing Obligations and Disclosure Requirements) Regulations, 2015, we herewith submit the Newspaper advertisement published on **Sunday i.e., September 24, 2023** on all India edition of "Business Line" in English and all Karnataka edition of "Vijayavani" in Kannada regarding e-voting information to shareholders in connection with the Notice of Postal Ballot.

The above information is also available on the website of the bank <a href="https://www.karnatakabank.com">www.karnatakabank.com</a> under the "Investor Portal" Section.

This is for your information and dissemination.

Yours faithfully,

Sham K
COMPANY SECRETARY &
COMPLIANCE OFFICER



Regd. & Head Office: Post Box No.599, Mahaveera Circle, Kankanady, Mangaluru - 575 002 CIN: L85110KA1924PLC001128. E-Mail: investor.grievance@ktkbank.com

Website: www.karnatakabank.com, Phone: 0824-2228222

NOTICE is hereby given pursuant to the provisions of Sections 108, 110 and other applicable provisions, if any, of the Companies Act, 2013 (the "Act"), as amended, read with Rule 20 and Rule 22 of the Companies (Management and Administration) Rules, 2014 (the "Act") as amended, Regulation 44 of Securities and Exchange Board of India (Listing Obligations and Disclosure Requirements) Regulations, 2015 ("SEBI LODR") and in accordance with the General Circular Nos. 10/2022 and 11/2022 dated December 28, 2022 issued by Ministry of Corporate Affairs ("MCA") and other connected circulars mentioned therein read with SEBI Circular No. SEBI/HO/CFD/PoD-2/P/CIR/2023/4 dated January 5, 2023, to obtain approval of the members of The Karnataka Bank Limited ("the Bank") by way of Postal Ballot through electronic means ("e-voting" only) in respect of the following resolution as set forth in the Notice of Postal Ballot dated September 22, 2023.

### 1. To Issue, Offer and Allot Equity Shares of the Karnataka Bank Limited on Preferential basis

The Bank has completed dissemination of the Notice of Postal Ballot along with Explanatory Statement on September 23, 2023 to all the Members of the Bank whose name appeared in the Register of Members/List of Beneficial Owners maintained by the Depositories as on Friday, September 15, 2023 ("Cutoff Date") through electronic mail to the shareholders whose email IDs are registered. The voting rights of the Members shall be reckoned on the basis of the equity shares of the Bank held by them as on the Cut-off date and any person who is not a member as on the Cut-off date shall treat the Notice of Postal Ballot for information purpose only.

The Bank has engaged the services of Central Depository Services (India) Limited ("CDSL") for the purpose of providing e-voting facility to the Members. The Members are requested to note that voting through e-voting facility to the members shall commence from September 25, 2023 (Monday) at 09:00 A.M. (IST) and ends on October 24, 2023 (Tuesday) at 05:00 P.M. (IST). The e-voting facility will be disabled by CDSL thereafter. The detailed procedure and instructions for voting are enumerated in the Notice of Postal Ballot.

The Board of Directors of the Bank has appointed CS, Pramod S M, (Membership Number 7834, COP Number 13784) Partner of M/s, BMP & Co, LLP. Company Secretaries or failing him CS. Biswajit Ghosh, (Membership Number 8750, COP Number 8239) Partner of M/s. BMP & Co. LLP, Company Secretaries, as Scrutinizer, for conducting the Postal Ballot (e-voting) process in a fair and transparent manner and to issue the Scrutinizer's Report on voting results.

The voting results will be announced by the Bank on or before October 26, 2023 (Thursday). The results will also be posted on Bank's website: https://karnatakabank.com/investor-portal/annual-report and that of CDSL and simultaneously intimated to the Stock Exchange(s) where the shares of the Bank are listed.

The Notice is available on the Bank's website: https://karnatakabank.com/investor-portal/annual-report, the website of Stock Exchanges i.e., www.bseindia.com and www.nseindia.com and on the website of CDSL at www.evotingindia.com

Once vote on resolution is cast by the member, he / she shall not be allowed to change it subsequently or cast the vote again. Please read the instructions given in the postal ballot notice carefully before exercising the vote.

Members who have not registered their e-mail address are requested to register the same with the Depository through their Depository Participant(s) in respect of shares held in electronic form and in respect of shares held in physical form, by writing to the Bank's Registrar & Share Transfer Agent, Integrated Registry Management Services Pvt. Ltd., No. 30, Ramana Residency, 4th Cross, Sampige Road, Malleshwaram, Bengaluru - 560003 (Tel No.: 080-23460815/6/7) email id: irg@integratedindia.in

The Bank has also made temporary arrangements for registration of e-mail addresses for the members whose e-mail addresses are not registered with the Depositories or with RTA. For detailed information in relation to temporary e-mail registration and e-voting, Notes to e-voting instruction provided in Postal Ballot Notice may be referred to. The members can access the said facility by visiting the link https://www.integratedindia.in/emailupdation.aspx and follow the process mentioned therein.

For any gueries / grievances relating to e-voting, please refer to the 'user manual for members' available at www.evotingindia.com under Help menu. The members can also contact CDSL (Ph.:1800-200-5533, E-mail.; helpdesk.evoting@cdslindia.com) or Mr. Sham K. Company Secretary & Compliance Officer of the Bank, Phone No.: 0824 – 2228183 / 248, e-mail: investor.grievance@ktkbank.com

> For The Karnataka Bank Limited. Sham K Company Secretary & Compliance Officer

Place : Bengaluru Date: September 23, 2023



ನೋಂದಾಯಿತ ಕಚೇರಿ : ಮಹಾವೀರ ವೃತ್ತ, ಕಂಕನಾಡಿ, ಮಂಗಳೂರು-575 002

ಕಂಪನಿ ಗುರುತು ಸಂಖ್ಯೆ : L85110KA1924PLC001128, ಇ-ಮೇಲ್ : investor.grievance@ktkbank.com

ಕಂಪನಿ ಜಾಲತಾಣ : www.karnatakabank.com, ಫೋನ್ ನಂ. : 0824-2228222

# ನೋಟೀಸು

ಈ ಪ್ರಕಟಣೆಯ ಮೂಲಕ ತಿಳಿಯಪಡಿಸುವುದೇನೆಂದರೆ ಕಂಪನಿ ಕಾಯಿದೆ 2013ರ ಸೆಕ್ಷನ್ 108, 110 ಮತ್ತು ಅನ್ವಯವಾಗುವ ಇತರ ನಿಬಂಧನೆಗಳಿಗೆ ಅನುಗುಣವಾಗಿ, ಹಾಗೂ ಕಂಪನಿ (ಮ್ಯಾನೇಜ್ ಮೆಂಟ್ ಆಂಡ್ ಅಡ್ಮಿನಿಸ್ಟೇಶನ್) ನಿಯಮಗಳು, 2014ರ ನಿಯಮ 20 ಮತ್ತು 22, SEBI (Listing Obligations and Disclosure Requirements) Regulations, 2015ರ ನಿಯಮ 44 (SEBI-LODR) ಹಾಗೂ ಕಾರ್ಮೊರೇಟ್ ವ್ಯವಹಾರಗಳ ಸಚಿವಾಲಯ (MCA) ಹೊರಡಿಸಿರುವ ಸಾಮಾನ್ಯ ಸುತ್ತೋಲೆ ಸಂಖ್ಯೆ 10/2022 ಮತ್ತು 11/2022 ದಿ. 28.12.2022 ಸಂಬಂಧಿತ ಸುತ್ತೋಲೆ ಮತ್ತು ಕಾನೂನುಗಳಿಗೆ ಅನುಗುಣವಾಗಿ ಹಾಗೂ SEBI ಸುತ್ತೋಲೆ ಸಂಖ್ಯೆ SEBI/HO/CFD/PoD-2/P/CIR/2023/4 ದಿ. 05.01.2023 ಪ್ರಕಾರ, ಈ ಕೆಳಗಿನ ನಿರ್ಣಯಗಳಿಗೆ ಬ್ಯಾಂಕಿನ ಸದಸ್ಯರ ಅನುಮೋದನೆಯನ್ನು ವಿದ್ಯು ನ್ಮಾನ ಮತದಾನದ (ಇ-ಮೋಟಿಂಗ್) ಮುಖಾಂತರ ಪಡೆದುಕೊಳ್ಳಲು ನಿರ್ಧರಿಸಲಾಗಿದೆ.

# 1. ಆದ್ಯತೆಯ ಆಧಾರದ ಮೇಲೆ ಕರ್ಣಾಟಕ ಬ್ಯಾಂಕ್ ಲಿಮೆಟೆಡ್ ನ ಈಕ್ವಿಟಿ ಷೇರುಗಳ ಹಂಚಿಕೆ ಮತ್ತು ವಿತರಣೆ.

ಅದರಂತೆ, ಸೆಪ್ಟೆಂಬರ್ 15, 2023 ನ್ನು ನಿಗದಿತ ದಿನಾಂಕವನ್ನಾಗಿ (Cut-off Date) ಪರಿಗಣಿಸಲಾಗಿದ್ದು, ಆ ದಿನದಂದು ಇಮೇಲ್ ಐಡಿ ಗಳನ್ನು ಈಗಾಗಲೇ ನೋಂದಾಯಿಸಿದ ಷೇರುದಾರರಿಗೆ ಪೋಸ್ಟಲ್ ಬ್ಯಾಲೆಟ್ ನೋಟೀಸನ್ನು (ವಿವರಣಾತ್ಮಕ ಹೇಳಿಕೆಗಳ ಜೊತೆಗೆ) ಸೆಪ್ಟೆಂಬರ್ 23, 2023 ರಂದು ಕಳುಹಿಸಲಾಗಿರುತ್ತದೆ. ಸದಸ್ಯರ ಮತದಾನದ ಹಕ್ಕುಗಳನ್ನು ನಿಗದಿತ ದಿನಾಂಕದಂದು ಅವರು ಹೊಂದಿರುವ ಷೇರುಗಳ ಆಧಾರದ ಮೇಲೆ ಪರಿಗಣಿಸಲಾಗುವುದು. ನಿಗದಿತ ದಿನಾಂಕದಂದು ಸದಸ್ಯರಲ್ಲದ ಯಾವುದೇ ವ್ಯಕ್ತಿಯು ಈ ಪೋಸ್ಟಲ್ ಬ್ಯಾಲೆಟ್ ಸೂಚನೆಯನ್ನು "ಕೇವಲ ಮಾಹಿತಿ ಉದ್ದೇಶಕ್ಕಾಗಿ" ಎಂಬುದಾಗಿ ಪರಿಗಣಿಸಬೇಕು.

ಇ-ಮೋಟಿಂಗ್ ಸೌಲಭ್ಯವನ್ನು ಒದಗಿಸಲು, ಬ್ಯಾಂಕು 'ಸೆಂಟ್ರಲ್ ಡೆಮೋಸಿಟರಿ ಸರ್ವಿಸಸ್ (ಇಂಡಿಯಾ) ಲಿಮಿಟೆಡ್' (CDSL)ನ್ನು ನೇಮಿಸಿದ್ದು, ಇ-ಮೋಟಿಂಗ್ ನ ಮೂಲಕ ಮತದಾನವು ಸೆಪ್ಟೆಂಬರ್ 25, 2023 (ಸೋಮವಾರ) ಬೆಳಗ್ಗೆ 9.00 ಗಂಟೆಯಿಂದ (ಭಾರತೀಯ ಕಾಲಮಾನ) ಪ್ರಾರಂಭವಾಗಿ ಅಕ್ಟೋಬರ್ 24, 2023 ( ಮಂಗಳವಾರ) ಸಂಜೆ 5.00 ಗಂಟೆಗೆ (ಭಾರತೀಯ ಕಾಲಮಾನ) ಕೊನೆಗೊಳ್ಳಲಿದೆ. ಆನಂತರ ಇ-ಮೋಟಿಂಗ್ ಸೌಲಭ್ಯವು ನಿಷ್ಕಿಯಗೊಳ್ಳಲಿದೆ. ಇ-ಮೋಟಿಂಗ್ ಮೂಲಕ ಮತದಾನದ ವಿವರವಾದ ಕಾರ್ಯವಿಧಾನ ಮತ್ತು ಸೂಚನೆಗಳನ್ನು ಪೋಸ್ಟಲ್ ಬ್ಯಾಲೆಟ್ ನೋಟೀಸಿನಲ್ಲಿ ನಮೂದಿಸಲಾಗಿದೆ.

ಬ್ಯಾಂಕಿನ ಆಡಳಿತ ಮಂಡಳಿಯು ಇ–ಮೋಟಿಂಗ್ ಪ್ರಕ್ರಿಯೆಯನ್ನು ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ ನಡೆಸಲು ಶ್ರೀ ಪ್ರಮೋದ್ ಎಸ್. ಎಮ್., (ಸದಸ್ಯತ್ವ ಸಂಖ್ಯೆ 7834, COP ಸಂಖ್ಯೆ 13784) ಪಾಲುದಾರರು ಮೆಸರ್ಸ್. ಬಿಎಂಪಿ ಎಂಡ್ ಕೊ., ಎಲ್ಎಲ್ಪ್, ಅಥವಾ ಅವರು ವಿಫಲವಾದಲ್ಲಿ ಶ್ರೀ ಬಿಸ್ವಜಿತ್ ಘೋಶ್ (ಸದಸ್ಯತ್ವ ಸಂಖ್ಯೆ 8750, COP ಸಂಖ್ಯೆ 8239) ಪಾಲುದಾರರು ಮೆಸರ್ಸ್. ಬಿಎಂಪಿ ಎಂಡ್ ಕೊ., ಎಲ್ಎಲ್ಪ್, ಕಂಪನಿ ಕಾರ್ಯದರ್ಶಿಗಳನ್ನು ಪರಿಶೀಲನಾಕಾರರಾಗಿ (Scrutinizer) ನೇಮಿಸಿದೆ. ಇ–ಮೋಟಿಂಗ್ ಮತ್ತು ಮತದಾನದ ಫಲಿತಾಂಶಗಳ ಕುರಿತು ಪರಿಶೀಲಕರ ನಿರ್ಣಯಗಳ ವರದಿಯನ್ನು ನೀಡಲು ಮತದಾನ ಮುಗಿದ ಬಳಿಕ, ಫಲಿತಾಂಶವನ್ನು ಅಕ್ಟೋಬರ್ 26, 2023 (ಗುರುವಾರ)ದ ಒಳಗಾಗಿ ಬ್ಯಾಂಕಿನ ಜಾಲತಾಣ: https://karnatakabank.com/investor-portal/annual-report, ಹಾಗೂ ಸ್ಟಾಕ್ ಎಕ್ಟೇಂಜ್ ನ (NSE & BSE) ಜಾಲತಾಣ ಗಳಲ್ಲೂ ಪ್ರಕಟಿಸಲಾಗುವುದು.

ಪೋಸ್ಟಲ್ ಬ್ಯಾಲೆಟ್ ಸೂಚನೆಯು ಬ್ಯಾಂಕಿನ ಜಾಲತಾಣ: www.karnatakabank.com ನಲ್ಲಿ "ಹೂಡಿಕೆದಾರರ ಪೋರ್ಟಲ್" ಶೀರ್ಷಿಕೆಯಡಿಯಲ್ಲಿ, ಷೇರು ಮಾರುಕಟ್ಟೆಯ ಜಾಲತಾಣ (ಅಂದರೆ www.bseindia.com ಮತ್ತು www.nseindia.com ಹಾಗೂ CDSL ನ ಜಾಲತಾಣ www.evotingindia.com ನಲ್ಲೂ ಸಹ ಲಭ್ಯವಿರುತ್ತದೆ. ಒಮ್ಮೆ ನಿರ್ಣಯದ ಮೇಲಿನ ಮತವನ್ನು ಸದಸ್ಯರು ಚಲಾಯಿಸಿದ ತರುವಾಯ, ಅದನ್ನು ಬದಲಾಯಿಸಲು ಅಥವಾ ಮತ್ತೊಮ್ಮೆ ಮತ ಚಲಾಯಿಸಲು ಅನುಮತಿಸಲಾಗುವುದಿಲ್ಲ. ಮತ ಚಲಾಯಿಸುವ ಮೊದಲು ಅಂಚೆ ಮತ ಪತ್ರದ ನೋಟೀಸಿನಲ್ಲಿ ನೀಡಲಾಗಿರುವ ಸೂಚನೆಗಳನ್ನು ಎಚ್ಚರಿಕೆಯಿಂದ ಗಮನಿಸಲು ಈ ಮೂಲಕ ವಿನಂತಿಸಲಾಗಿರುತ್ತದೆ.

ಇ–ಮೇಲ್ ವಿಳಾಸವನ್ನು ನೋಂದಾಯಿಸದ ಸದಸ್ಯರು, ತಮ್ಮ ಇ–ಮೇಲ್ ಐಡಿ ಯನ್ನು, ಎಲೆಕ್ಟ್ರಾನಿಕ್ ರೂಪದಲ್ಲಿ ಹೊಂದಿರುವ ಷೇರುಗಳಿಗೆ ಸಂಬಂಧಪಟ್ಟಡಿಪಾಸಿಟರಿ ಪಾರ್ಟಿಸಿಪೆಂಟ್ (DP) ರವರಲ್ಲಿ ಮತ್ತು ಭೌತಿಕ ರೂಪದಲ್ಲಿ ಹೊಂದಿರುವ ಷೇರುದಾರರು ಈ ವಿವರಗಳನ್ನು ಬ್ಯಾಂಕಿನ ರಿಜಿಸ್ಟ್ರಾರ್ ಮತ್ತು ಷೇರು ವರ್ಗಾವಣೆ ಏಜೆಂಟ್ (RTA) ಇಂಟಿಗ್ರೇಟೆಡ್ ರಿಜಿಸ್ಟ್ರಿ ಮ್ಯಾನೇಜ್ ಮೆಂಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ನಂ.30, ರಮಣ ರೆಸಿಡೆನ್ಸಿ, 4 ನೇಕ್ರಾಸ್, ಸಂಪಿಗೆ ರಸ್ತೆ, ಮಲ್ಲೆಶ್ವರಂ, ಬೆಂಗಳೂರು 560003 (ದೂರವಾಣಿ: 08023460815/6/7) (ಇ–ಮೇಲ್: irg@integratedindia.in ಇವರಲ್ಲಿ ನೋಂದಾಯಿಸಲು ಕೋರಲಾಗಿದೆ.

ಡಿಪಾಸಿಟರಿ ಅಥವಾ ಆರ್ಟಿಎಯಲ್ಲಿ ಇ-ಮೇಲ್ ವಿಳಾಸಗಳನ್ನು ನೋಂದಾಯಿಸದ ಸದಸ್ಯರಿಗೆ ಇ-ಮೇಲ್ ವಿಳಾಸಗಳ ನೋಂದಣಿಗಾಗಿ ಬ್ಯಾಂಕ್ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಿದೆ. ತಾತ್ಕಾಲಿಕ ಇ-ಮೇಲ್ ನೋಂದಣಿ ಮತ್ತು ಇ-ಮತದಾನಕ್ಕೆ ಸಂಬಂಧಿಸಿದಂತೆ ವಿವರಗಳ ಮಾಹಿತಿಗಳನ್ನು, ಪೋಸ್ಟಲ್ ಬ್ಯಾಲೆಟ್ ನೋಟಿಸ್ನಲ್ಲಿ ಒದಗಿಸಲಾದ ಇ-ಮತದಾನ ಸೂಚನೆಯ ಟಿಪ್ಪಣಿಗಳಲ್ಲಿ ಉಲ್ಲೇಖಿಸಬಹುದು. ಸದಸ್ಯ ರು https://www.integratedindia.in/emailupdation.aspx ಲಿಂಕ್ ಗೆ ಭೇಟಿ ನೀಡುವ ಮೂಲಕ ಈ ಸೌಲಭ್ಯ ವನ್ನು ಮತ್ತು ಅದರಲ್ಲಿ ತಿಳಿಸಲಾದ ಪ್ರಕ್ರಿಯೆಯನ್ನು ಅನುಸರಿಸಬಹುದು.

ಇ-ಮೋಟಿಂಗ್ ಸೌಲಭ್ಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಥವಾ ಯಾವುದೇ ಸ್ಪಷ್ಟೀಕರಣ ಬೇಕಾದಲ್ಲಿ, ಜಾಲತಾಣ: www.evotingindia.com/helpmenu ದಲ್ಲಿ ಕೊಡಮಾಡಿರುವ ಷೇರುದಾರರ ಕೈಪಿಡಿಯನ್ನು ಪರಾಮರ್ಶಿಸಬಹುದು. ಸದಸ್ಯರುಗಳು CDSL (Ph: 1800-200-5533, Email: helpdesk.evoting@cdslindia.com ಅಥವಾ ಶ್ರೀ ಶ್ಯಾಮ್ ಕೆ ಕಂಪನಿ ಕಾರ್ಯದರ್ಶಿ ಮತ್ತು ಅನುಸರಣಾ ಅಧಿಕಾರಿಯನ್ನು (Ph: 0824-2228183/248/266, E-mail.: investor.grievance@ktkbank.com ಸಹ ಸಂಪರ್ಕಿಸಬಹುದು.

ಕರ್ಣಾಟಕ ಬ್ಯಾಂಕ್ ಲಿಮಿಟೆಡ್ ಪರವಾಗಿ,

ಶ್ಯಾಮ್ ಕೆ

ಕಂಪನಿ ಕಾರ್ಯದರ್ಶಿ ಮತ್ತು ಅನುಸರಣಾ ಅಧಿಕಾರಿ

ಸ್ಥಳ : ಬೆಂಗಳೂರು

ದಿನಾಂಕ: ಸೆಪ್ಟೆಂಬರ್ 23, 2023

### Venkatasubramanian K bl. research bureau

Interest rates are expected to remain at present levels for the foreseeable future. Any cuts are seen only in the middle of the next calendar year. At peak or near-peak levels, it may be a good idea to lock into quality fixed-income instruments that offer attractive coupons and yields.

Such being the case, fixed income instruments, especially those that offer reasonable rates in the 3-5-year band, have become more attractive. In this regard, Aditya Birla Finance is coming out with an offer of nonconvertible debentures (NCDs) for investors, across tenors. The offer opens on September 27. Here's more on the NCD offer for you to take an informed investment call.

### HIGH RATINGS

Aditya Birla Finance is an NBFC (non-banking finance company) that carries the highest credit rating. It is rated AAA with stable outlook by both ICRA and India Ratings. This rating indicates that there is the highest degree of safety in servicing principal and interest payments, and very low credit risk

The NBFC is offering NCDs for tenors of three, five and 10 years. The three and five-year tenors have annual and cumulative interest payment options. The 10-year NGD series has only monthly and annual modes of interest payment.

For those taking the annual interest payment option, the 3, 6 and 10-year tenors offer coupons of 8 per cent, 8.05 per cent and 8.1 per cent. The effective yields across all tenors (and interest payment modes) ranges from 7.99 per cent to 8.09 per cent.

Data from ICRA Analytics compiled by Axis Bank indicates that 3, 5 and 10-year corporate bonds that are rated AAA, trade at yields of 7.67 per cent, 7.68 per cent and 7.93 per cent, respectively, in the secondary markets.



### AT A GLANCE

- Carries highest credit rating
- Offering NCDs for tenors of 3, 5 and 10 years
- Effective yields across all the tenors in 7.99-8.09 per cent range

# What's on offer

| Interest payment mode | Tenor    | Coupon<br>(% per annum) | Effective yield<br>(%) |
|-----------------------|----------|-------------------------|------------------------|
| Annual                | 3 years  | 8.00                    | 7.99                   |
| Cumulative            | 3 years  | NA                      | 7.99                   |
| Annual                | 5 years  | 8.05                    | 8.04                   |
| Cumulative            | 5 years  | NA                      | 8.04                   |
| Monthly               | 10 years | 7.80                    | 8.08                   |
| Annual                | 10 years | 8.10                    | 8.09                   |

Thus, Aditya Birla Finance's NCDs offer 16-37 basis points higher yield over secondary market bonds with similar credit

Most investors can consider the five-year tenor and annual payout option as that option offers the best returns from the choices available. Those willing to wait for long periods in lieu of steady coupon payouts at 8.08 per cent yield that are much higher than 10-year g-sec yields (7.15 per cent) can consider the tenor as well. Of course, they must have other fixed-income instruments in their portfolio for diversification and cash

Interest is added to your income and taxed at the applicable slab. Tax is also deducted at source on the interest payout. The minimum investment amount is ₹10,000.

Investors can consider parking reasonable amounts in these FY23, a 46 per cent increase over

Corporate bond yields (%)

AAA AA AA

Yields on government securities of different maturities (%)

NCDs. The exposure should be less than 5 per cent of the overall

### STEADY METRICS

debt portfolio.

Aditya Birla Finance is a subsidiary of Aditya Birla Capital. It has the conglomerate's backing.

The company has been classified as an upper-layer NBFC and, among other RBI regulatory obligations, must fulfil the requirement of listing by FY26.

Aditya Birla Finance provides loans to the following segments: personal & consumer (19 per cent of total AUM), unsecured business (10 per cent), secured business (40 per cent), and corporate/mid-market (31 per cent). These figures are as of March 2023. The company thrives in generating leads and disbursing loans mostly via the digital modes.

The AUM of the company stood at ₹80,556 crore as of

9.5

- 9.0

- 3.5

FY22. It grew further to ₹85,891 crore as of June 2023. Net interest margin improved from 6.24 per cent in FY22 to 6.84 per cent in FY23. This has moved up

to 6.98 per cent, as of June 2023. Return on assets stood at 2.45 per cent in FY23, up from 2.3 per cent in FY22. This has further inched up to 2.54 per cent as of June 2023. Capital adequacy stood at a healthy 16.38 per cent as of March 2023

Gross non-performing assets stood at 3.1 per cent as of March 2023, compared to 3.6 per cent in March 2022. The net NPA fell to 1.7 per cent as of March 2023 from 2.2 per cent in March 2022. Gross NPA has come down further to 2.8 per cent as of June

The key performance metrics

thus appear reasonably healthy. Aditya Birla Finance's NCD offer is open till October 12. But it would be better to invest early to get subscription.

AAA AA+ AA

8.60

NBFC bond yields (%)

# Bank FD interest rates (%)

| <1 year | years                   | years                                     | years   | W.S.I   |
|---------|-------------------------|---|---|---|
|         |                         |   |   |   |
| 4.75    | 7.25                    | 7.5                                       | 6.5   | Jul 10  |
| 7       | 7.5                     | 7.75                                      | 7.5   | Aug 03  |
| 4.5     | 6.25                    | 7.25                                      | 7   | Sep 07  |
| 3.7     | 3,9                     | 4   | 4   | Sep 01  |
| 6.5     | 7.5                     | 7.5                                       | 7.1   | Sep 22  |
|         | 4.75<br>7<br>4.5<br>3.7 | 4.75 7.25<br>7 7.5<br>4.5 6.25<br>3.7 3.9 | 4.75 7.25 7.5<br>7 7.5 7.75<br>4.5 6.25 7.25<br>3.7 3.9 4 | 4.75 7.25 7.5 6.5<br>7 7.5 7.75 7.5<br>4.5 6.25 7.25 7<br>3.7 3.9 4 4 |

| INDIAN: PUBLIC SECTOR BANKS |   |  |  |  |
|-----------------------------|---|--|--|--|
| Bank of Maharashtra         | 7 |  |  |  |

| Bank of Maharashtra   | 7    | 6.75 | 6    | 5.75 | Apr 17 |
|-----------------------|------|------|------|------|--------|
| Bank of Baroda        | 5,75 | 7.25 | 7.05 | 6.5  | May 12 |
| Bank of India         | 5.5  | 7.25 | 6.75 | 6.5  | Jul 28 |
| Canara Bank           | 6.5  | 7.25 | 6,85 | 6.8  | Aug 12 |
| Central Bank of India | 5.75 | 7.1  | 6.5  | 6.5  | Aug 10 |
| Indian Bank           | 7.05 | 7.25 | 6.7  | 6.25 | Mar 04 |
| Indian Overseas Bank  | 5,35 | 7.25 | 6.8  | 6.5  | Apr 10 |
| Punjab National Bank  | 5.8  | 7.25 | 7    | 6.5  | Jul 01 |
| Punjab & Sind Bank    | 6.5  | 7.4  | 6.5  | 6    | Sep 01 |
| State Bank of India   | 5.75 | 7.1  | 7    | 6.5  | Feb 15 |
| UCO Bank              | 6    | 7.05 | 6.3  | 6.2  | Jun 12 |
| Union Bank            | 5.25 | 7.   | 6.5  | 6.7  | May 23 |

## **INDIAN: PRIVATE SECTOR BANKS**

| Axis Bank                | 6    | 7.1  | 7.1  | 7.1  | 0.000  |
|--------------------------|------|------|------|------|--------|
| Bandhan Bank             | 4.5  | 7.85 | 7.25 | 7.25 | Jul 05 |
| Catholic Syrian          | 4.25 | 7.35 | 5.75 | 5.75 | Jun 22 |
| City Union Bank          | 6.5  | 7    | 6.5  | 6.25 | Apr 05 |
| DCB Bank                 | 6.9  | 7.55 | 7.75 | 7.75 | Sep 01 |
| Dhanlaxmi Bank           | 6.75 | 7.25 | 6.5  | 6.6  | Aug 01 |
| Federal Bank             | 6    | 7.3  | 7.05 | 6.6  | Sep 21 |
| HDFC Bank                | 6    | 7.1  | 7.2  | 7.25 | May 29 |
| ICICI Bank               | 6    | 7.1  | 7.1  | 7    | Feb 24 |
| IDBI Bank                | 6.25 | 7.15 | 6.5  | 6.5  | Sep 15 |
| IDFC First Bank          | 6.5  | 7.5  | 7.25 | 7    | Jul 01 |
| Indusind Bank            | 6.35 | 7.5  | 7.25 | 7.25 | Aug 05 |
| J& KBank                 | 6    | 7.1  | 7    | 6.5  | Aug 11 |
| Karnataka Bank           | 5.25 | 7.3  | 6.5  | 6.5  | Jul 20 |
| Kotak Bank               | 7    | 7.25 | 7    | 6.5  | Sep 13 |
| Karur Vysya Bank         | 6.5  | 7.5  | 7    | 6.5  | Sep 01 |
| RBL Bank                 | 6.05 | 7.8  | 7.5  | 7.1  | Jun 01 |
| South Indian Bank        | 6    | 7.2  | 7    | 6.5  | Aug 23 |
| Tamilnad Mercantile Bank | 6    | 7    | 6.75 | 6.5  | Aug 14 |
| TNSC Bank                | 6    | 7.5  | 6.6  | 6.5  | Mar 01 |
| Yes Bank                 | 6,35 | 7.75 | 7.25 | 7.25 | Sep 04 |

| AU Small Finance Bank      | 6.75 | 7.75 | ŏ    | (,(5 | Aug 16 |
|----------------------------|------|------|------|------|--------|
| Equitas Small Finance Bank | 6.25 | 8,5  | 8.25 | 7,5  | Aug 21 |
| Fincare Small Finance Bank | 6.5  | 8.11 | 8.51 | 8.25 | Sep 21 |
| Jana Small Finance Bank    | 7.75 | 8.25 | 8.5  | 7.25 | Aug 19 |
| Suryoday Small Fin Bank    | 6    | 8.5  | 8.6  | 8,25 | Aug 07 |
| Ujjivan Small Finance Bank | 6.5  | 8.25 | 7.75 | 7.2  | Jun 01 |
|                            |      |      |      |      |        |

\*Data as on respective banks' website on 22 Sep 2023; For each year range, the maximum offered interest rate is considered; interest rate is for a normal fixed deposit amount below ₹1 drore. Compiled by BankBazaar.com \*Rate as on 25 Aug 2023

## ALERTS.

Unsolicited insurance calls, messages



Regulator IRDAI has directed all insurers and insurance intermediaries to take action to prevent sending of unsolicited commercial communication. Telecom watchdog TRAI has issued directions with regard to verification of headers and message templates by principal entities to prevent misuse by fraudsters who've gained access to such elements. Additionally, to strengthen the process so only genuine communication goes to consumers, key directions are to be implemented by senders of commercial communication in coordination with their telemarketers/service providers.

### NRIs bank accounts via **SBI YONO**


State Bank of India has introduced a digital facility for NRIs to open NRE and NRO accounts (both savings and current accounts) through SBI's YONO. This service is designed for NTB or "new to bank" customers, providing them with ease and efficiency in the account-opening process. Customers can track the status of their applications in real-time. This facility eliminates the need for an in-person visit to India.


### Tie up to launch Real Estate PMS



Neo-realty investment platform WiseX, in collaboration with Integrow Asset Management, has bunched India's first sector specific Real Estate Portfolio Management Services (PMS). The fund aims to enable investors in generating alpha and risk adjusted returns by investing in the real estate sector in a focused multi-cap portfolio according to a press release. The investment approach combines income generation with the potential

# Bond yields







## Note: All data as on September 22, 2023 or latest available

## SIMPLYPUT.

# Why Fed Dot Plot spooked global markets

### Hari Viswanath bl. research bureau

Two friends discussing market trends of the week got into an interesting conversation. Ram: In last Wednesday's

policy meeting, the US Fed did not raise interest rates, signalling a pause. But still, stock markets across the world, including India, fell and bond yields spiked! I thought a pause in the interest rate hike cycle was actually positive for markets. Not able to understand this disconnect between Fed decision and market reaction.

Veena: Ha! The devilwas in the details. Did you see the Dot Plot?

Ram: No, what is it? Veena: The Fed holds eight scheduled Federal Open Market Committee (FOMC) policy meetings in a year, and in four of these it releases, along with its summary of economic projections, something called a 'Dot Plot.' These are released in March, June, September and December meets.

The Dot Plot is a graphical representation of interest rate expectations of the voting and non-voting FOMC members. Currently, there are 19 FOMC members and the Dot Plot indicates each member's expectation of where they expect the central bank interest rate to be at the end of the current year as well as by end of 2024, 25 and 26. Note that the Dot Plot does not reveal the



names of the members. For example, the latest Dot Plot released on Wednesday indicates that 12 FOMC members expect the benchmark Fed Funds rate to be between 5.5 and 5.75 per cent (around 5.6 per cent) by end of 2023 (implying one more hike this year), while 7 members expect it to be between 5.25 and 5.5 per cent (the current Fed Funds rate). However, market participants have no clue who these 12 members are who expect 25 bps hike by 2023-end. If the 12 include most of the voting members and also the Fed Chairman, Jerome Powell, the

much stronger. Nevertheless, in the absence of finer details like this, investors take the cue from the interest rate levels where the dots are crowded (implying more of consensus or wisdom of the crowd view).

probability of rate hike is

Rám: Hmm, interesting...but I still don't understand why markets were spooked.

Veena: Well, while the Fed paused on its hiking cycle, its Dot Plot reflected hawkishness. Its Dot Plot now reveals that based on

median of the Dot Plot for 2024, the interest rates are likely to be only 50 bps lower than 5.6 per cent projected median rate (consensus view) for end 2023. Earlier in June, the Dot Plot projection showed that the interest rates in 2024 would be 100 bps lower than end 2023 level. That was a little bit of a shock for a market that has been constantly betting on interest rate cuts starting early this year, only to get pushed back each time.

So, the market reaction could be a reflection of market participants addicted to investing in risk assets in anticipation of lower interest rates, finally coming to terms with the probability that interest rates may remain higher for a prolonged period of time or the higher for longer' theme Jerome Powell has been stressing on is for real!

Do keep in mind that markets don't just focus on the interest rate policy decision, but also on information provided by Central Bankers, like the Dot Plots. Some times, even a few sentences uttered by a Central Banker with conviction can move markets . For example, just 3 words

'Whatever it takes' from ECB Chairman of 2012, Mario Draghi, on ECB's commitment to preserve the Euro, was strong enough to boost market confidence that the Euro Zone crisis could be resolved at a time when many believed the Euro would

This time, post the release of the Dot Plot, the press

Veena: Not at all. For example, the Fed Dot Plot released in September 2021 indicated the Fed Funds rate could be at 0.3 per cent by end of 2022 and 1 per cent by end of 2023. The actual rate at end of 2022 was 4.375 per cent, and will likely be 5.62

per cent by end 2023. Ram: Wow! Thenhow do markets factor this information?

Veena: Ha! Markets have their own way of discounting info. And maybe, based on persistency in inflation, energy prices moving up, GDP growth remaining better than expectations, markets believe the Fed forecast is highly probable this time. But as John Kenneth Galbraith said, the only purpose of economic forecasting is to make astrology look respectable'. Let's see whether Fed members fare better than

# Karnataka Bank Ltd.

Regd. & Head Office : Post Box No.599, Mahaveera Circle, Kankanady, Mangaluru - 575 002 CIN: L85110KA1924PLC001128, E-Mail: Investor.grievance@ktkbank.com Website: www.kamatakabank.com, Phone : 0824-2228222

# NOTICE

NOTICE is hereby given pursuant to the provisions of Sections 106, 110 and other applicable provisions, if any, of the Companies Act, 2013 (the "Act"), as amended, read with Rule 20 and Rule 22 of the Companies (Management and Administration) Rules, 2014 (the "Act") as amended, Regulation 44 of Securities and Exchange Board of India (Listing Obligations and Disclosure Requirements) Regulations, 2015 ("SEBI LOOR") and in accordance with the General Circular Nos. 10/2022 and 11/2022 dated December 28, 2022 Issued by Ministry of Corporate Affairs ("MCA") and other connected circulars mentioned therein read with SEBI Circular No. SEBI/HO/CFD/PoD-2/P/CIR/2023/4 dated January 5, 2023, to obtain approval of the members of The Karnataka Bank Limited ("the Bank") by way of Postal Ballot through electronic means ("e-voting" only) in respect of the following resolution as set forth in the Notice of Postal Ballot dated September 22, 2023.

## 1. To issue, Offer and Allei Equity Shares of the Karnalaka Bank Limited on Preferential backs

Officer of the Bank, Phone No.: 0824-2226183/248, e-mail: Investor.grievence@kitchenit.com

The Bank haz completed dissemination of the Notice of Postal Ballot along with Explanatory Statement on September 23, 2023 to all the Members of the Bank whose name appeared in the Register of Members / List of Beneficial Owners maintained by the Depositories as on Friday, September 15, 2023 ("Cutoff Date") through electronic mall to the shareholders whose ernall IDs are registered. The voting rights of the Members shall be reckened on the basis of the equity shares of the Bank held by them as on the Cut-off date and any person who is not a member as on the Cut-off date shall treat the Notice of Postal

The Bank has engaged the services of Central Depository Services (India) Limited (\*CDSL\*) for the purpose of providing e-voting facility to the Members. The Members are requested to note that voting through e-voting facility to the members shall commence from September 25, 2023 (Monday) at 09:00 A.M. (IST) and ends on October 24, 2029 (Tuesday) at 05:00 PM. (IST). The e-voting facility will be disabled by CDSL thereafter. The detailed procedure and instructions for voting are enumerated in the Notice of Postal Ballot.

The Board of Directors of the Bank has appointed CS. Pramod S M, (Membership Number 7834, COP Number 13784) Partner of M/s. BMP & Co. LLP, Company Secretaries or failing him CS. Biswajit Ghosh, (Membership Number 8750, COP Number 6239) Partner of M/s. BMP & Co. LLP, Company Secretaries, as Scrutinizer, for conducting the Postal Ballot (e-voting) process in a fair and transparent manner and to issue the Scrutinizer's Report on

The voting results will be announced by the Bank on or before October 25, 2023 (Thursday). The results will also be posted on Bank's website: https://comurtalenbank.com/invasior-portal/annual-report and that of CDSL and simultaneously intimated to the Stock Exchange(s) where the shares of the Bank are listed

The Notice is available on the Bank's website: https://kemetelkebank.com/immetor-portal/annual-report, the website of Stock Exchanges i.e., www.basindia.com and www.nasindia.com and on the website of CDSL at www.avetingindia.com

Once vote on resolution is cast by the member, he / she shell not be allowed to change it subsequently or cast the vote applin. Please read the instructions

given in the postal ballot notice carefully before exercising the vote. Members who have not registered their e-mail address are requested to register the same with the Depository through their Depository Participant(s) in respect of shares held in electronic form and in respect of shares held in physical form, by writing to the Bank's Registrar & Share Transfer Agent, integrated Registry Management Services Pvt. Ltd., No. 30, Ramana Residency, 4th Cross, Sampige Road, Malleshwaram, Bengaluru - 560003 (Tel No.: 080-

23460815/6/7) email kt ing@inlegratedledle.in The Bankhas also made temporary arrangements for registration of e-mail addresses for the members whose e-mail addresses are not registered with the Depositories or with RTA. For detailed information in relation to temporary e-mail registration and e-voting, Notes to e-voting instruction provided in Postal Bailot Notice may be referred to. The members can access the said facility by visiting the link https://www.integratedindin.in/www.integratedindin.in/www.integratedindin.in/www.integratedindin.in/www.integratedindin.in/www.integratedindin.in/www.integratedindin.in/www.integratedindin.in/www.integratedindin.in/www.integratedindin.in/www.integratedindin.integratedin.integratedindin.integratedindin.integratedindin.integrated

follow the process mentioned therein. For any queries / grievances relating to e-voting, please refer to the 'user manual for members' available at www.evolingindia.com under Help menu. The members can also contact CDSL (Ph.:1800-200-5533, E-mail.: helpdest.aveting@cdstindia.com) or Mr. Sham K, Company Secretary & Compliance

For The Karastaka Bank Limited. Shere K Company Secretary & Compi





conference by Powell did nothing to assuage the hawkishness implied by the Dot Plot. Hence the negative market reactions globally.

Ram: Dointerest rates follow the path as indicated in Dot Plot?

astrologers this time.

ಫಲಕಾಂಕರನ್ನು ಹೇಗ ಸಮಸ್ತೆಯ ಕುಲವಾಗಳ ಮಾರ್ಗರರ್ಶದ ಹಾಗೂ ಎಲ್ಲರ ಸಹಕಾರರಿಂದ ನಾವ್ಯವಾಗಿದೆ ಎಂದು ಕುಲನಕರ (ಮೌಲ್ಯಮಾವರ) ನಾ.

A. Between between possonice, hopebangaloreuniversity kamataka gov in defigulf ded tes orgeoses.

# 17ನೇ ಸರ್ವಸದಸ್ಯರ ವಾರ್ಷಿಕ ಸಭೆಯ ಅಹ್ವಾನ ಪತ್ರಿಕೆ

NAME AND DESCRIPTIONS OF STREET, STATE OFFICE ADDRESS.

### **PUBLIC NOTICE**

ed by the Ministry of Environment & Fr e its letter No. SEIAA 107 CON 2022 d ental Cinarance to Mrs. APG Habitat Private Ltd. for construction of Fesiclonial Development Project in the name of Assett Carrieri & Core - Phase II et II; No. 1351, 1341, 1341, 1341, 1314 Septer Village, Hoger Hold, Sengiture South Table, Resignary Urban District Bengalaru as per applicable provisions of (IA Notification, 2005 and amount of the name of the Notification). logy of the Clearance letter is available with the

State Polistico: Control Soard and may also be seen on the wronte of the SEAA, Karvanka at http://seisa.karvankaka.gov.in/, http://seisa.kar.nic.in.& http://environmentolearance.nic.in.

is Public Notice is issued in complanor with the conditions law an influention Environmental Consumer.

### PUBLIC NOTICE

SCHEDULE

ACREDIAL

AS that piece and partiel of the immovable property bearing Municipal

No. 1 (CDR/SDA Size No. 217) P.O. No. 80-154-1, measuring Basic to
Week 80 best and North to South 120 hest, with oil buildings therein,
statuted at 27th Crees, 3nd Stock, Joyanegor, Bangalore 560011 and
Sounded by Orderer.

| Emilia   | - 12 | R006 No. 13 |
|----------|------|-------------|
| West by  | 1    | Situ No.216 |
| Northby  | - 5  | StreNo.TRE  |
| South by | 1    | 27th Ores   |
| 20.00    | 903  | Section 1   |

ನಗರಸಭಾ ಕಾರ್ಯಾಲಯ, ಚಿತ್ರಮರ್ಗ-577501

## ಜಗುತ ಪದ್ದಿಕ್ ಪ್ರಚ್ನಿಸ್ ಮೆಂಚ್ ಸೋರ್ಟರ್ ಟಿಂಡರ್ ಪ್ರಕಟಣೆ

### Eucophnines estr empletoets)

COS HOLLESCONOS EN ALM CON E MEMORINO PLUTOS ESPAS CALLESCON COLLOS SEAS BOLLES OS ESPAS CALLESCON COLLOS SEAS BOLLES rdoor described described s doer stobooks toerus ogs gesproor denerr Innk vous driffs https://kpp.kamataks.govin production could design https://app.inventable.com/ toos en en dealboard developed perign more are regular, toor en correat, en develope, our developed, one expense, toor en correat, en developed, one en developed, production, "developed some of the entre of the behavior of the correction, were treated to expense, behavior, and the entre of the correction of the en-tremain quagit for more developed to entre one en-tremain quagit for the entre of the entremain control of the terminal quagit for the entre of the entremain control of the terminal quagit for the entremain control of the entremain of the en-tremain the entremain of the entremain control of the en-tremain the entremain of the entremain of the en-tremain the entremain of the entremain of the en-tremain the entremain of the entremain of the entremain of the en-tremain the entremain of the entremain of the entremain of the en-tremain the entremain of the entremai

INDENTESS?, DINA/DESS ZWWS/WORK\_INDENTESSE AN/DESS-JWOR/WORK\_INDENTESSES

SLI-Presign.

|     | mark than 4    | ega menaa ungaa                             | ri              | cigne corses con<br>eggydor escas con deser in a su von com con |  |  |  |  |  |  |
|-----|----------------|---|-----------------|---|--|--|--|--|--|--|
|     | death of the   | 09 0009                                     | diles           | Bellio o  |  |  |  |  |  |  |
|     | MILITET SORT   | per som myer, ge myer fr.<br>danser         | 403.00 M        | 86-00   |  |  |  |  |  |  |
| T   | WHEELDOC       | DOMESTIC LANGE                              | Minn            | 196-00  |  |  |  |  |  |  |
| 3   | 3600000        | commenced and the Codeston                  | Diffra.         | 18-00   |  |  |  |  |  |  |
| 4   | 27230-07       | LOW KANDY BUT CAT                           | Different.      | 18-50   |  |  |  |  |  |  |
| 5   | \$250 e775     | gree total major                            | 100 horse       | 14-00   |  |  |  |  |  |  |
|     | 202219095      | Learner County washing                      | Printers.       | 16-00   |  |  |  |  |  |  |
| Ť   | 400 MODEL      | DOT UP DOTT BY                              | Month           | 14-00   |  |  |  |  |  |  |
|     | ADDRESS        | monaphor and                                | 1000 000        | 18-04   |  |  |  |  |  |  |
| ÷   | 40031167       | GOLD BANK WALL                              | (MAX TON)       | 19.00   |  |  |  |  |  |  |
| ÷   | 42237169       | good darm stop                              | DESIROR.        | 18-00   |  |  |  |  |  |  |
| 71  | ASSESSED       | 19 149                                      | BORNING.        | 14-00   |  |  |  |  |  |  |
| ü   | MERCHANICAL C. | E for later water                           | 670000          | 16-00   |  |  |  |  |  |  |
| ir  | ROSSAS         | A DECRET HEREAGE SET ANY<br>BUT MAN HEREAGT | MITTING.        | 18-00   |  |  |  |  |  |  |
| 14  | ATTEMATOR      | war wire, dan who                           | His rece.       | 4000  |  |  |  |  |  |  |
| 11  | 201203064      | dier organize we want                       | Edwa.           | 17-00   |  |  |  |  |  |  |
|     | 27000m27       | APARTY AND                                  | Person          | 18-70   |  |  |  |  |  |  |
|     | 4700000        | ward for                                    | No.             | 18-00   |  |  |  |  |  |  |
| 14  | 17770000       | White Office Land                           | 1571 min.       | 14-00   |  |  |  |  |  |  |
| 쯟   | AFFRONCS       | star Garar who                              | 1794 mm         | 14-00   |  |  |  |  |  |  |
| No. | STYSNISH       | Rought entering Charge \$1.5                | 31 mm           | 48-00   |  |  |  |  |  |  |
| ñ   | 34030-65       | grader year over the said                   | THE PERSON      | 18-00   |  |  |  |  |  |  |
| ii. | 41491408       | support distributed for business            | 1.040,000 rafes | 18-00   |  |  |  |  |  |  |
| 23  | \$10000e       | GET GARAGE ROSE                             | 6770mm          | 19-00   |  |  |  |  |  |  |
| ij. | 1755060        | along id methods to days or                 | - Nime          | 19.00   |  |  |  |  |  |  |
| ii. | 4200000        | er diet statut                              | 65-ma           | 80-00   |  |  |  |  |  |  |
| -   | ASSISTED       | upp ing Water                               | SEC NA          | 16-50   |  |  |  |  |  |  |
| P   | 4500000        | E ROLL SOUT ELECT MET                       | Since.          | 10.00   |  |  |  |  |  |  |
| na. | 4000000        | major mer for                               | BET WITE        | 10-00   |  |  |  |  |  |  |
| 9   | 407717066      | the or within making                        | 13766           | 80-00   |  |  |  |  |  |  |
| 쯟   | AUDIOSOS       | District, Digit.                            | Nine.           | 10-00   |  |  |  |  |  |  |
| F   | 400007         | and entires and entires                     | Tires.          | 10-00   |  |  |  |  |  |  |
|     | THE RESERVE    |   | 104             | No.   |  |  |  |  |  |  |
| М   | 43037-009      | gor or or                                   | KIRIS peris     | Sti No.   |  |  |  |  |  |  |
| 11. | 40110067       | animal tendent and                          | 34.468          | (6-50)  |  |  |  |  |  |  |
| 94  | STREET HAR.    |   | Syan            | 17400   |  |  |  |  |  |  |
| Н   | 1710005-8      | eator longr                                 | Nines.          | 11100   |  |  |  |  |  |  |
| 34  | J1220404       | SURFERINGE PRODUCT SWILLIAMS                | Ellino.         | 25-00   |  |  |  |  |  |  |

PUBLIC NOTICE

NOTHINGS OF THE PARTY OF THE PA

along the department of the total of the total to Processor to 100 to The other of 18 of the Control of the Con

SCHEDULE PROPERTY

SCHEDULE PROPERTY.

LIVER PROCESSOR.

LIVER PROCESSOR.

LIVER INCLUDED, the bottom Protes of immonitors Properly Bearing. Oir No. 1 Liver Incl. 2. Liver Inc

rgramages) on hoters of Property No. 400

PUBLIC NOTICE

Committee of the second committee of the second of the sec East by Wile R N-12 West by Road, North by Wile RA-6, South by Wile RA-10

Date 24.04.2525 Pleas Bargaion

PUBLIC NOTICE

FUSILE NOTICE

OF Climits and to purchase the standard imports from 10 and the standard imports from 10 and 10 and

Sampling Care No. 50.

TIOM But J. All Peri puos and period of othe housing No. 50 and Replantagement CAC shares No. 500 attents of Engagerie ologie. Posturates Middl. Bengature Alert said including original, providing as and appartmental and remaining lists to inter-ologie and North and Executing lists to inter-ologie and North and South St. No.

main under Orien 118 has 1 flym Bac (COI) of DNs seashing four great or a parameter superior against the great of parameter superior against the superior as an indicated against the superior as an indicated against the superior as an following the superior of the superior for the observe course, yet as not a market superior course, and the superior superior course of the superior of 100 flux superior course of the superior flux superior course of the superior faller relation from the superior course the nation for the superior course such as desirable in your absence placing one support.

date and the control of the date of the da

### ಬೈಕ್ ಸವಾರ ಸಾವು

ක්පේද්ල සර රාර්ලේස මේ ජූණ්රදේ ස්තේර වෙසාග ගෙන් ದ್ದಗಳನ್ನು ಹಾಡು ಸಂಶಾರ ಸಂಶಾರ ಪ್ರಕಾರಕ್ಕೆ ಪ್ರಾಥಿಕ್ಕೆ ಸಂಶಾರ ಸಂಶಾರ ಸಂಶಾರ ಸಂಶಾರ ಸಂಶಾರ ಸಂಶಾರ ಸಂಶಾರ ಸಂಶಾರ ಸಂಶಾರ ಆ ಸಂಶಾರ ಸತ್ತೆಗೆ ನೊರೆಗಳನ್ನು ಪ್ರತಿಗೆ ಸಂಶಾರ ಸಂಶಾ ಸಂಶಾರ ಸಂಶಾರ ಸಂಶಾರ ಸಂಶಾರ ಸಂಶಾರ ಸಂಶಾರ ಸಂಶಾ ಸಂಶಾ ಸಂಶಾ ಸಂಶಾ ಸಂಶಾ ಸಂಶಾ ಸಂ

# ಪರೀಕ್ಷೆ ನಡೆದ 12 ದಿನದಲ್ಲೇ ರಿಸಲ್ಟ್

dorward: dominio Egizoyoutul adri dado soon ado adej ridhid 12 bidoly 29ರಂದು 58ನೇ ಘಟಕೋತದ Element com sett men petergog House dvg III noch agdens House dvg III noch agdens Household oddedd og dvg don

reporting reticion of large sets, report belong bound, ser estopesse, present expected, for estopesse, present estopesse, returned, diospiran estopesse, returned stood settent to elect entire electrometric outs setting entire electrometric outs setting .

dates until dieb ober dahe 12 beste 
planet der der der der der 
der der der der der der der 
De med der der der der der 
De med der der der der der 
De med der der der der der 
der der der der der 
De med der der der der 
der der der der der 
der der der der 
Der der der 
Der der der 
Der der der 
Der der der 
Der der der 
Der der der 
Der der der 
Der der der 
Der der der 
Der der der 
Der der der 
Der der der 
Der der der 
Der der der 
Der der der 
Der der der 
Der der der 
Der der der 
Der der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der 
Der der

පසැමිණ සංසට සහජ පතුදිගෙන සහ ජනයේ විශාල සංසර පතුවෙන්, සහජ හැරිදැන්ද පත්මෙන්ගේට ම හැරිමටියට සංඛ්‍යාවේ දුම්මෙන් දර්ශයේ විශාග වර්තු විශාග සිතුරේ වේණයේ විශාග වර්තු පත්ල් සාගේ ලැබේ විමණේ වේතුවාගේ ලැබේන් ගෙන් ලැබේ.

## ಪಕ್ಷಗಳ ಅಭಿಪ್ರಾಯ ಸಂಗ್ರಹ ವಿಚರುಗೆ ಪ್ರಚರಿಸಲ್. ರೋಕನದ, ರಜ್ಯು ವಿಧಾನ ನಿಲ್ಲೇನಿ, ಪ್ರಸಂಭಿಗಳು ಮತ್ತು ಪಂಡಾಮತಿಗಳಿಗೆ ಎಕೇಕಾದಲ್ಲಿ ಮನಾವಣೆ ನಡೆಸುವ ವಿಷಯದ ಬಗ್ಗೆ

broken stateth beside treated starting fillered

AND STORES THE STATE STATE SHARES THE SOUTH STATE STAT Stock Fraceboy, soot fillulating transferred influenced another day district things, foreigned, such, others and sole as extended another about, as that what we will appear to come about, as the whole we will not be some or districted, our place that delending mount more to mand, almost outland that well, and from the mand, almost outland that well, and show, the deleted and motivate should be an extended as an about the sole of the sole of the sole of the deleted and motivate sound a some sole, and the sole of sol වසරල් වෙසත් රාසයේ මහේ අවිශ්වලට හැම වසා සරිත් හමු වසරෙන් වෙසේ සිසෙරුවට එක්සේවය සරල් සාවේ වෙත් රාසේ වෙත ස්වේදව සසරවලට

PUBLIC NOTICE

Lam Tompersonery age Toporaris Str Late Note and Alf years, Sent. Note and Alf years, Sent. Note

### ಶ್ರೀ ಅನುಪಮ ವಿದ್ಯಾ ಮಂದಿರ ನಿಜಕ್ಕೂ ಪ್ರಶಂಸಾರ್ಹ durisland, english any this studiopolic

Water in the old property of the Court of th

doristato, enging any title stud digital for estimate time attend mediate digital disto study distan-distance feature of a patient rist distance feature end messalle girth.



ದಲ್ಲದು ದರ್ಗದ ಜನರಿಗೆ ಪ್ರಯೋಜನವಾಗರೆಂದು ಅಂಕ್ಷ ಮಾಧ್ಯಮ ಹಾರೆಯನ್ನು ಅಂದ್ರ ಹಳ್ಳಿಯಲ್ಲಿ ಹ್ಯಾರಂಭಿಸಿದರು. attrigrica escalações escrit attrigues expresa, creativida interior y vecesa con acidades, lo Conformida aposes reform against assalbed acidados Montes atrig Conformir Conformida diseit veiro grapulos Conformino, reseale ve sed desent creati

රාගේ ශ්‍රීම්ත්යල්ගතු, පත්තු සම්බන්ධ සම ප්‍රතිස්ත් කරන සාරක්ෂ පත්‍රය සංසන පත්‍රය සංසන පත්‍රය සහ පත්‍රය සහ සහ පත්‍රය සහ සංසන පත්‍රය සංසන පත්‍රයේ සහ පත්‍රයේ සහ සහ පත්‍රය සහ සහ පත්‍රය සංසනය පත්‍රයේ පත්‍රයේ සහ සහ පත්‍රයේ සහ පත්‍ය සහ පත්‍රයේ සහ පත්‍රයේ සහ පත්‍රයේ සහ පත්‍රයේ සහ පත්‍රයේ සහ පත්‍ය සහ පත්‍රයේ සහ පත්‍රයේ සහ පත්‍ය සහ පත්

ඉදිර නිෂාත්වේ පදහසුගෙන්ම මේ කාර්තා පතුවේ මෙයි. කතුවදි ධනයුත්පත් පෙල් සාත්යාගේදී මදහ විපාත්දක්වියගේම අමුත්තෙම වියාත්මක සඳවම් කතා කතුවදි වනතාව මෙයි. දී වනතාල් පවරයි මත් ප්රතාවක මත්තරදී අතමත්තුක් සම්බල්ධයේ මෙදම් සම්බල්ධ වේදම් මේ පමණක් වඩාදු සිට පෙළු කතු සාත්යාගේදී විපාත් විසිද කරනවාදීම් වගත් මෙවත විශාල පුමුණේ කාරය තුළමකි කනුපාරකදුරි.

ार्व भी साथ व्यक्तिक व्यक्ति क्रांत्रिक कर । कर तक अवद्य सुंत्रक भाव क्रांत्रिक क्रांत्रिक कर । क्रांत्रुक्ति संदेशका भाव स्वति तक । वार्ष्ट्र कर्मा वृद्धा क्रांत्र्य भाव स्वति तक । वार्ष्ट्र कर्मा वृद्धा क्रांत्र्य भाव सुंद्रिक क्रांत्रिक सुंद्रिक । वार्ष्ट्र कर्मा क्रांत्रिक क्रांत्रिक क्रांत्रिक सुंद्रिक कर्मा क्रांत्रिक क्रांत्रिक कर्मा क्रांत्रिक क्रांत्रिक कर्मा क्रांत्रिक कर्मा क्रांत्रिक कर्मा क्रांत्रिक क्रांत्रिक कर्मा क्रांत्रिक क्रांत्रिक कर्मा क्रांत्रिक कर्मा क्रांत्रिक कर्मा क्रांत्रिक क्रांत्रिक कर्मा क्रांत्रिक क्रांत्रिक कर्मा क्रांत्रिक क्रांत्रिक कर्मा क्रांत्रिक कर्मा क्रांत्रिक क्रांत्रिक क्रांत्रिक कर्मा क्रांत्रिक क्रां dent -



# 🕸 ಕರ್ಣಾಟಕ ಬ್ಯಾಂಕ್ ಲಿ. 🖭

deciminate shirt: manifer que estada, municipalita esta mon roca roca (1.00 respectable/contra), n-diral levente grimmos gibe mon roca roca (1.00 respectable/contra), n-diral (1.00 respectable/contra).

in givern autor Hamiltonia dello di modi modi se si figir se, un della propositio del localizatio di divisioni, sono modi sidi, filmatico i modi sugligi men i commenti, seno i como i como i como i como i como sell'accione filmatico i filmatico i como i suglici. DOMI mani sudicimi di propore i como i MANI decisione mano, sogle e dila servizi dan per la como in a como como della dila monitario i commenti seno i SUB codigio sing SUBNO CTO/PO-2P/CN/20034 o, in el comi giant, in este di constanti significatione della comi

readmentatic, cas, by a provincia - directors assument and other just a provinced. . vojiko vapozated meruma, er čatebra mejestrani montanij cecial.

essel, digitar i i, itti si, trod distreto, i Daf (1994) stremento, e costa salori an resi, evinte distreto di La pri similario, i lattore di rever stati digitar i i, stri con manorogit, staji a sensa atgres, tota storetto esse di costa dover spota dici commenza, con conocia essi più sapolo spita i dello pri i ne essello, freta costa costa esse

нова и-фина, дей ребильбор, и-фина истов повит писа, портов обстра истова и принама и под принама вичения прин на преседени од не неисто вето вето вето потова на пода на поста вето по не не неустраните вето за пред дего, повителня

in an east content is content of dia com una www.marindia.com una COS), armanan www.motingindia.com man na nazarant, una con-

no vedenningo, de recipio dieco sol de lajo favorio der sweet, deconstruction, o, etg. 4-deri de coo, selejor deroij decode it

according any and consept state products are any APAN recording to the state of the

бына палу, н- шиши у построи и поточального, дворя од пот быного, сичной н- шиши палос частом, веденация, когд https://www.integrated.nda.in/wnobiophrine.aupr.com//pic/was/aupr.com//pi.gun\_/was/https://www.integrated.nda.in/wnobiophrine.aupr.com// n disease degre et eige malabet soon mager queen brand, maner **ven entingleds con helperen** og hannsted er desent Ledesig minoternation meganis COS, (fr. 1805-200-500). Emil **helpfink verlegijnskrints con** soon y myer rent manera

va vojenicom, (Pt. 0824-2228/83/248/268, f.-mail: leventus prievance@Militiank.com na militare music

ny i deneses Gener i falgouaf 21, 2421

net miorear exp year